



ವಿಶ್ವವ್ಯಾಪಿ ಸೌಗಂಧಿಕಾ ಪುಷ್ಪ

ಗುರುರಾಜ್ ಎಸ್. ದಾವಣಗೆರೆ ಅವರ 'ಹಡಗಲಿಯ ಸೌಗಂಧಿಕಾ ಪುಷ್ಪ ಡಾ. ರಾವ್ ಅವರಿಗೆ ನೂರರ ಸಂಭ್ರಮ' (ಸೆ. 17) ಲೇಖನ ವಿಶೇಷವಾದುದು. ಡಾ. ರಾವ್ ಅವರು ನಮ್ಮ ಹೂವಿನಹಡಗಲಿಯವರು ಎಂಬುದು ನಮಗೇ ತಿಳಿದಿರಲಿಲ್ಲ ಎಂಬ ಸಂಗತಿಯಿಂದ ನಾಚಿಕೆಯಾಯ್ತು. ಇಂಥ ಅಪ್ರತಿಮ ಸಾಧಕರನ್ನು ಕಂಡ ನಾವು ಪುಣ್ಯವಂತರು. ಅವರ ನೂರರ ಸಂಭ್ರಮಕ್ಕೆ ಹೂವಿನಹಡಗಲಿಯ ಜನತೆಯ ಪರವಾಗಿ ಹಾರ್ಡಿಕ ಶುಭಾಶಯಗಳು.

-ಬಿದರಹಳ್ಳಿ ಚನ್ನವೀರಪ್ಪ, ಹಿರೇಹಡಗಲಿ

ಕರ್ನಾಟಕದಲ್ಲಿ ಹುಟ್ಟಿದ ರಾವ್ ಅವರಂತಹ ಸಾಧಕರ ಬಗ್ಗೆ ಇದುವರೆಗೂ 'ಸುಧಾ' ಹೊರತುಪಡಿಸಿ ಯಾವ ಮಾಧ್ಯಮವೂ ಪ್ರಸ್ತಾಪಿಸಿಲ್ಲ. ಇದು ವಿಷಾದದ ಸಂಗತಿ

-ಪಾರ್ವತಿ ಶ್ರೀರಾಮ, ಬೆಂಗಳೂರು

ಡಾ. ಸಿ.ಆರ್. ರಾವ್ ಅವರ ಜೀವನ ಹಾಗೂ ಸಾಧನೆಗಳ ಕುರಿತ ಲೇಖನ ಉತ್ತೇಜನಕಾರಿಯಾಗಿತ್ತು. ನಮ್ಮ ದೇಶದ ದೈತ್ಯ ಪ್ರತಿಭೆ ವಿಶ್ವವನ್ನೇ ಆವರಿಸಿರುವುದು ಸಂತಸದ ಸಂಗತಿ. ಗಣಿತ ಶಾಸ್ತ್ರಕ್ಕಾದ ನಷ್ಟವೇನೇ ಇರಲಿ, ಮೂಲೆಯಲ್ಲಿದ್ದ ಸಂಖ್ಯಾ ಶಾಸ್ತ್ರವನ್ನು ಮುನ್ನೆಲೆಗೆ ತಂದು ಅದಕ್ಕೊಂದು ಗೌರವದ ಸ್ಥಾನವನ್ನು ತಂದುಕೊಟ್ಟವರಲ್ಲಿ ಹಿರಿಯರಾದ ರಾವ್ ಒಬ್ಬರು. ಸಂಖ್ಯಾಶಾಸ್ತ್ರದಲ್ಲಿ ಒಂಟಿಯಾಡ್ ಪ್ರಾರಂಭಿಸಿದ ಅವರ ಸಾಧನೆ ನಿಜಕ್ಕೂ ಹೆಮ್ಮೆಯ ವಿಷಯ.

-ಬಿ. ಸತ್ಯನಾರಾಯಣ ಅರಸ, ತೆಕ್ಕಟ್ಟೆ



ಡಾ. ರಾವ್‌ಗೆ ನೂರರ ಸಂಭ್ರಮ ಲೇಖನ ಓದಿ ಅಚ್ಚರಿಯಾಯಿತು. ನಮ್ಮ ಕರ್ನಾಟಕದ ಅದ್ಭುತ ಪ್ರತಿಭೆ ನಮಗೆ ಗೊತ್ತೇ ಇರಲಿಲ್ಲವಲ್ಲ. ಕೋಲ್ಕತ್ತ ವಿವಿಯಲ್ಲಿ ಪಡೆದ ಅಂಕಗಳ ದಾಖಲೆ ಈವರೆಗೂ ಯಾರೂ ಸರಿಗಟ್ಟಿಲ್ಲ ಎಂಬ ವಿಷಯ ಓದಿ ರೋಮಾಂಚನವಾಯಿತು.

-ವೆಂಕಟೇಶ್ ಎಂ.ಎ. ದಾವಣಗೆರೆ

ಡಾ. ಸಿ.ಆರ್. ರಾವ್ ಅವರ ಬಗ್ಗೆ 'ಸುಧಾ' ಕುತೂಹಲಕಾರಿ ಲೇಖನ ಪ್ರಕಟಿಸಿರುವುದು ಹೃದಯಸ್ಪರ್ಶಿ ಸಂಗತಿ. ನನ್ನಂತಹ ಸಂಖ್ಯಾಶಾಸ್ತ್ರಜ್ಞರಿಗೆ ಡಾ. ರಾವ್ ಬಗ್ಗೆ ಹಲವಾರು ಅಪರಿಚಿತ ಸಂಗತಿಗಳನ್ನು ತಿಳಿಸಿಕೊಟ್ಟ ಲೇಖಕ ಗುರುರಾಜ್ ದಾವಣಗೆರೆ ಅವರಿಗೆ ಕೃತಜ್ಞತೆ. ಎಸ್‌ವಿ ವಿಶ್ವವಿದ್ಯಾಲಯದಲ್ಲಿ ನಡೆದ

ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಡಾ. ಸಿ.ಆರ್. ರಾವ್ ಅವರನ್ನು ಭೇಟಿಯಾಗಿ ಸಂವಹನ ನಡೆಸುವ ಸಂತೋಷ ಮತ್ತು ಸವಲತ್ತು ನನಗೆ ಸಿಕ್ಕಿತ್ತು.

-ಎಚ್.ಕೆ. ಲಕ್ಷ್ಮಣರಾವ್, ಚಿನ್ನೈ

ಕರ್ನಾಟಕದ ಪರಿಮಳೆ ಬೀರುವ ಹೂ ಒಂದು ಹೊರದೇಶದಲ್ಲಿ ಖ್ಯಾತಿ ಪಡೆದು ನಮ್ಮ ದೇಶದ ಹೆಮ್ಮೆಯ ಪುತ್ರರಾಗಿರುವಾಗ, ಅದೂ ನೂರು ವರ್ಷ ತುಂಬಿದ ಅವರನ್ನು ಈ ದೇಶ ನೆನಪಿಸಿಕೊಂಡು ಗೌರವಿಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಕರ್ನಾಟಕ ಸರ್ಕಾರ ಯೋಚಿಸಿ ಆ ಬಗ್ಗೆ ಕಾರ್ಯ ಆಯೋಜಿಸಲಿ.

-ಅಂಚೆ ಸುಬ್ರಹ್ಮಣ್ಯ, ಕೊಪ್ಪ

ನಮಗಿನ್ನೂ ಅಂಕಿ ಅಂಶಗಳ ಮಹತ್ವ ಗೊತ್ತಾದಂತಿಲ್ಲ. ಶತಮಾನೋತ್ಸವ ಆಚರಿಸಲು ಕಳೆದ ಒಂದು ವರ್ಷದಿಂದ ಅಮೆರಿಕ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ನಮ್ಮ ದೇಶದಲ್ಲಿ ಅವರಿನ್ನೂ ಬದುಕಿದ್ದಾರಾ ಎಂದು ಪ್ರಶ್ನಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಇದೆಯೇ?

ಮಾಂಟೊ ಅವರ ಮುಖಪುಟ ಲೇಖನ 'ಡ್ರಗ್ಸ್, ಸೆಕ್ಸ್ ಮತ್ತು ಸಿನೆಮಾ' ಕುರಿತ ಲೇಖನ ಮಾಹಿತಿ ಪೂರ್ಣ, ಗಂಭೀರವಾದುದು. ಕಳೆದ ವರ್ಷ ಚರ್ಚೆ ಹುಟ್ಟುಹಾಕಿದ ಮೀ ಟೂ ಪ್ರಕರಣದಲ್ಲಿ, 'ಒಂದು ಹೆಣ್ಣಿನ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯದಂಥ ಮಾನಗೇಡಿ ಕೆಲಸಕ್ಕಿಂತ ಡ್ರಗ್ಸ್ ದಂಧೆಯ ಆಪಾದನೆಯಿಂದಲೇ ಗೌರವಕ್ಕೆ ಚ್ಯುತಿ' ಬಂದಂತೆ ಆಡುವ ಚಿತ್ರರಂಗದವರ ಆತ್ಮವಂಚನೆ, ಗೋಸುಂಚಿತನವನ್ನು ಇದು ಬಯಲಿಗೆಳೆದಿದೆ.

-ಕೆ. ವೆಂಕಟರಾಜು, ಚಾಮರಾಜನಗರ

ಡ್ರಗ್ಸ್ ಸೆಕ್ಸ್ ಮತ್ತು ಸಿನೆಮಾ

ಪ್ರತಿಯೊಬ್ಬರು ಓದಿ ತಿಳಿಯಕೊಳ್ಳಲೇಬೇಕಾದ ಮಾಹಿತಿ ಲೇಖನದಲ್ಲಿದೆ. ನೇರವಾಗಿ ಹೆಸರುಗಳನ್ನು ಬಹಿರಂಗಪಡಿಸದೆ ಸುತ್ತಿ ಬಳಸಿ ಬರೆದಿರುವ ಶೈಲಿ ಚೆನ್ನಾಗಿದೆ. ಮೊದಲೆಲ್ಲ ನಟರನ್ನು ಸಾಮಾನ್ಯರು ದೇವರಂತೆ ಕಂಡರೆ, ಯುವಕರು ತಮ್ಮ ಆದರ್ಶ ಗುರುಗಳಂತೆ ಭಾವಿಸುತ್ತಿದ್ದರು. ಈಗಿನ ಪೀಳಿಗೆಯವರು ಸಿನಿಮಾ, ಕಿರುತೆರೆಯವರನ್ನು ಮನರಂಜನೆಗೆ ಸೀಮಿತವಾಗಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.



-ಚಂದನ ಜಿ.ಪಿ., ಹೊನ್ನಾಳಿ

ಮುಖಪುಟ ಲೇಖನ ಬೆಚ್ಚಿಬೀಳುವಂಥ ವಿಷಯ ವಿವರಗಳನ್ನು ಬಿಚ್ಚಿಟ್ಟಿದೆ. ಈ ಸಮಾಜದ ಒಂದು ವರ್ಗಕ್ಕೆ ಮಾದಕ ವಸ್ತುಗಳ ಅಮಲೇ ಜೀವನದ ಘಮಲು ಆಗಿಬಿಟ್ಟಿದೆಯೇ? ಈ ಅನಿಷ್ಟ ನಮ್ಮ ಸಂಸ್ಕೃತಿಯ ಬೇರುಗಳನ್ನೇ ಸಡಿಲುಗೊಳಿಸುತ್ತಿದೆಯೇ? ಇಂಥದನ್ನು ತಡೆಗಟ್ಟಬಲ್ಲ ಯಾವ ಶಕ್ತಿಯೂ ಇಲ್ಲವೇ? ಈ ವಿಷಯದ ಅನೇಕ ಒಳ ತಿರುವುಗಳನ್ನು ಸಾಧ್ಯವಿದ್ದಷ್ಟೂ ವಿವರವಾಗಿ ಹೇಳುವ ಈ ಪ್ರಯತ್ನಕ್ಕೆ ಧನ್ಯವಾದಗಳು.

-ವಿದ್ಯಾ ಶಿರಹಟ್ಟಿ, ಧಾರವಾಡ

ನಾನೇನಾದ್ರೂ ಸುಂದರ ತರುಣಿ ಆಗಿದ್ದು, ದುಡಿದರೆ

ಹೊಟ್ಟೆಗೆ ಅನ್ನ ಸಿಗುವ ಪರಿಸ್ಥಿತಿ ಇದ್ದಿದ್ದರೆ, ಸಿನಿಮಾದಲ್ಲಿ ನಾಯಕಿಯ ಪಾತ್ರದ ಅವಕಾಶ ಬಂದಿದ್ದರೆ, ಅದನ್ನು ಒದ್ದು ಹತ್ತು ಮನೆಗಳ ಕಸ ಮುಸುರೆ ಬಟ್ಟೆ ಒಗೆಯುವ ಪಾತ್ರ ತೊಳೆಯುವ ಕೆಲಸ ಮಾಡುತ್ತಿದ್ದೆ.

-ಬಸವರಾಜ ಹರಿಹರ, ಧಾರವಾಡ

ಡ್ರಗ್ಸ್, ಸೆಕ್ಸ್ ಮತ್ತು ಸಿನೆಮಾ ಆ ಕಾಲದ ಚಿತ್ರಣಗಳನ್ನು ಮಾರ್ಮಿಕವಾಗಿ ಬರೆದಿದ್ದಾರೆ. ಡ್ರಗ್ಸ್ ಜಾಲದ ಹರಡುವಿಕೆ, ಅದರ ಚಟಕ್ಕೆ ಸಿನಿಮಾದವರು ಬೀಳುವ ಕಾರಣವನ್ನು ತಿಳಿಸಿದ್ದಾರೆ. ಬೆಳಕಿನ ಉಪಮೆಯೊಂದಿಗೆ ವ್ಯವಸ್ಥೆ ಸರಿಯಾಗಲಿ ಎಂಬ ಆಶಯ ಸರಿಯಾಗಿದೆ.

-ಮಂಜುನಾಥ್ ಜಿ., ಬೆಳ್ಳಾರಿ

ಸಿನಿಮಾದ ನಮ್ಮ ಸಹೋದರಿಯರು ಈ ಜಾಲದಲ್ಲಿ ಹಾಗೂ ಈ ವ್ಯಸನಕ್ಕೆ ಹೇಗೆ ಅಂಟಿಕೊಂಡರೆಂಬುದು ಯಕ್ಷಪ್ರಶ್ನೆ. ಇದರ ಹಿಂದಿರುವವರು ಪ್ರಭಾವಶಾಲಿಗಳಾದ್ದರಿಂದಲೇ ಇದುವರೆಗೂ ವಿಷಯವು ಜನಸಾಮಾನ್ಯರೆದುರು ಬರದೇ ಇರುವುದು ಸತ್ಯ. ಈಗಲಾದರೂ ನ್ಯಾಯ ದೊರಕಿತೇ? ಅಥವಾ ನಾಲಾರು ದಿನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿ ನಂತರ ತಿಪ್ಪೆ ಸಾರಿಸುವ ಕೆಲಸವಾಗುತ್ತದೆಯೇ?

-ಸು. ವಿಜಯಲಕ್ಷ್ಮಿ, ಶಿವಮೊಗ್ಗ

ಪೆಟ್ ಸ್ಯಾಂಕ್ಟುಯರಿ

ರಾಘವೇಂದ್ರ ಕೆ. ತೊಗರ್ಸಿ ಅವರ 'ಪ್ರಾಣಿ - ಪೆಟ್ ಸ್ಯಾಂಕ್ಟುಯರಿ' ಲೇಖನ ಓದುತ್ತಿದ್ದಂತೆ ಮೂಕ ಪ್ರಾಣಿಗಳ ಬಗ್ಗೆ ಇರುವ ಸಂಜೀವ ಅವರ ಕಳಕಳಿ ಕಂಡು ಹೃದಯ ತುಂಬಿ ಬಂತು. ಮನುಷ್ಯನಿಗೆ ಸಕಲ ಸೌಲಭ್ಯಗಳನ್ನು ಒದಗಿಸುವ ಸರ್ಕಾರ, ಮೂಕ ಪ್ರಾಣಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ್ದನ್ನು ನೆನೆದು ನನ್ನ ಮನ ಮೂಕವಾಗಿ ರೋದಿಸಿತು.

-ಅನಸೂಯ ತ್ರಿವಿಕ್ರಮ್,

ಕೇದಿಗಮನೆ

ಪ್ರಾಣಿ ಪ್ರೇಮಿ ಸಂಜೀವ್ ರೂಪು ನೀಡಿ 700ಕ್ಕೂ ಹೆಚ್ಚು ಪ್ರಾಣಿಗಳಿರುವ, ಮಕ್ಕಳ ಆಕರ್ಷಣೆಯ ತಾಣವಾಗಿರುವ 'ಪೆಟ್' ರೂಪಿಸಿರುವುದು ಅಭಿನಂದನೀಯ.

-ಪಿ. ಜಯವಂತ ಪೈ, ಕುಂದಾಪುರ